



ವಿಜ್ಞಾನ-ತಂತ್ರಜ್ಞಾನ ಸ್ಪರ್ಶವಿಲ್ಲದ ಮನೆಯಲ್ಲಿ? ಮನವೆಲ್ಲಿ?

ಹುಡುಕಾಟದ ಕುತೂಹಲ ಸಮಾಜದ ಅವನತಿಗೆ ಕಾರಣವಾದ ಪ್ರತಿಗಾಮಿ ಸಿದ್ಧಾಂತ, ಆಚರಣೆ, ನಂಬಿಕೆಗಳ ಪೊಳ್ಳುತನ ಬಯಲಿಗೆಳೆಯುತ್ತದೆ.

ಪಡೆದ ಜ್ಞಾನ ಒಂದೇ ಕಡೆ ಇದ್ದರೆ ಅಪಾಯ ಜಾಸ್ತಿ, ಅದು ಮತ್ತೊಂದೆಡೆಗೆ ಹರಿಯಲೇಬೇಕು, ಇಲ್ಲದಿದ್ದರೆ ವಿಜ್ಞಾನದ ಜ್ಞಾನವೂ ನಿಂತ ನೀರಾಗುತ್ತದೆ. ಜ್ಞಾನದ ಸೃಷ್ಟಿಯಲ್ಲಿ ಕೆಲಸ ನಡೆದಷ್ಟೂ ಅದು ಪ್ರಸರಣದ ಯೋಗ್ಯತೆ ಪಡೆದುಕೊಳ್ಳುತ್ತದೆ. ನಾವು-ನೀವು ಯೋಚಿಸಿದ್ದು ಸರಿಯೋ ತಪ್ಪೋ ಎಂಬುದನ್ನು ತಿಳಿಯಲು ಇನ್ನೊಬ್ಬರ ಅಭಿಪ್ರಾಯ ಕೇಳಿದಾಗ ಅದು ಇನ್ನೊಂದು ಜಾಗಕ್ಕೆ ತಲುಪಿ ಅಲ್ಲಿನವರ ಉತ್ತರ ಮತ್ತು ಮುಂದುವರೆದ ಪ್ರಶ್ನೆಗಳು ಹೊಸ ಜ್ಞಾನದ ಸೃಷ್ಟಿಗೆ ಅವಕಾಶ ಕಲ್ಪಿಸುತ್ತವೆ. ಮನುಷ್ಯನ ಮೆದುಳು ಮನಸ್ಸು ವಿಕಾಸವಾಗಿರುವುದು ಜ್ಞಾನಾರ್ಜನೆ ಮತ್ತು ಅದರ ಸಂವಹನಕ್ಕಾಗಿ. ಪ್ರಾಣಿಯಂತೆ ಜೀವಿಸಲು ಅಷ್ಟು ದೊಡ್ಡ ಮೆದುಳಿನ ಅವಶ್ಯಕತೆ ಇರಲಿಲ್ಲ!

### ಉತ್ತರಕ್ಕಿಂತ 'ಪ್ರಶ್ನೆ' ಮುಖ್ಯ

ವಿಜ್ಞಾನದ ಸಿದ್ಧಾಂತಗಳು ಪ್ರಶ್ನೆಗಳಿಂದ ಹುಟ್ಟಿ ಉತ್ತರಗಳಲ್ಲಿ ಕೊನೆಯಾಗುತ್ತವೆ. ತಂತ್ರಜ್ಞಾನದ ಅನುಕೂಲಗಳು ಬದುಕನ್ನು ಸುಂದರಗೊಳಿಸುತ್ತವೆ. ಅಪಸವ್ಯಗಳು ನೈತಿಕತೆಯ ಪ್ರಶ್ನೆ ಹುಟ್ಟಿಸುತ್ತವೆ. ಸಂಶೋಧನೆಗಳು ಯಾವುದಾದರೂ ಪ್ರಶ್ನೆಯ ಉತ್ತರಗಳಾಗಿರುತ್ತವೆ ಇಲ್ಲವೇ ಆಕಸ್ಮಿಕವಾಗಿ ಜನ್ಮ ತಳೆದಿರುತ್ತವೆ. ವಿಜ್ಞಾನದ ಕೌತುಕಗಳು ಮತ್ತು ವಿದ್ಯಮಾನಗಳು ಅರ್ಥವಾಗುವುದು ಅವು ಹುಟ್ಟಿಸುವ ಪ್ರಶ್ನೆ ಮತ್ತು ಉತ್ತರಗಳಿಂದ. ಈಗಾಗಲೇ ಸಿದ್ಧಗೊಂಡಿರುವ ಬಹುತೇಕ ಸಿದ್ಧಾಂತಗಳು ಕಟ್ಟಕಡೆಯ ಪ್ರಶ್ನೆಗೂ ಉತ್ತರ ನೀಡಿದ್ದರಿಂದ ಅವು ಸರಿ ಎಂದು ಸ್ವೀಕರಿಸಿ ಮುನ್ನಡೆದಿದ್ದೇವೆ.

ಉತ್ತರಕ್ಕಿಂತ ಪ್ರಶ್ನೆ ಮುಖ್ಯ ಎಂಬ ಇಂದಿನ ದಿನಮಾನದಲ್ಲಿ ಮನುಷ್ಯ ತನಗಾಗಿ ನಿರ್ಮಿಸಿಕೊಂಡ ಜ್ಞಾನಕೋಶದ ಪರಿಧಿಗೆ ನಿಲುಕದ ಸಹಸ್ರಾರು ವಿಷಯಗಳಿವೆ. ಸರದಿ-ಪಾಳಿಗಳಲ್ಲಿ

ಉತ್ತರ ಹುಡುಕುವ ಪಡೆಗಳೇ ಇವೆ. ಉತ್ತರಗಳು ಸೀಮಿತವಾದ್ದರಿಂದ ಹಳೆಯ ಸಿದ್ಧಾಂತಗಳಿಗೆ ಹೊಸ ಪ್ರಶ್ನೆಗಳು ಹುಟ್ಟುತ್ತಿವೆ. ಜ್ಞಾನವಿಕಾಸಗೊಂಡಂತೆಲ್ಲ ಸಿದ್ಧಾಂತಗಳ ಪರಿಕ್ಷೆ ಆಯಾ ಕಾಲಗಳ ಗುಣಧರ್ಮ ಮತ್ತು ವಾಸ್ತವತೆಗೆ ಸಂಬಂಧಿಸಿದಂತೆ ಪರಿಕ್ಷೆಗೊಳಗಾಗುತ್ತವೆ. ತಂತ್ರಜ್ಞಾನ ಕಾಲಿಟ್ಟ ಜಾಗದಲ್ಲೆಲ್ಲ ದೌರ್ಬಲ್ಯಕ್ಕೆ ಸ್ಥಳವೇ ಇಲ್ಲ. ಆಗ ಸಬಲರು-ಅಬಲರು, ಸಮರ್ಥರು, ಅಸಮರ್ಥರು ಎಂಬ ವ್ಯತ್ಯಾಸವೇ ಇರುವುದಿಲ್ಲ. ಉದಾಹರಣೆಗೆ, ಹಿಂದೆಲ್ಲ ವಿಜ್ಞಾನಕ್ಕಾಗಿ ದುಡಿದ, ಸಂಶೋಧನೆಗೆ ತಲೆಕೆಡಿಸಿಕೊಂಡ, ಇಂತಿಷ್ಟು ವಿದ್ಯಾಭ್ಯಾಸ, ಕೌಶಲ್ಯವಿರುವವರು ಕೃತಕ ಉಪಗ್ರಹ ನೌಕೆಗಳಲ್ಲಿ ಬಾಹ್ಯಾಕಾಶಕ್ಕೆ ಸಂಚರಿಸಬಹುದಿತ್ತು. ಈಗ 'ಹಣ' ಎಲ್ಲ ಗೆರೆಗಳನ್ನೂ ಅಳಿಸಿ ಹಾಕಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಟ್ಟಿಗೆ ಕೂಡಿಸಿ, ರಾಕೆಟ್ ಚಿಮ್ಮಿಸಿ ಎಲ್ಲರನ್ನೂ ಮೇಲೆ ಕಳಿಸಿ, ಇಳಿಸಿ, ತೇಲಿಸಿ 'ನಿಮಗ್ಯಾರಿಗೂ ತೂಕವಿಲ್ಲ, ನಿಮ್ಮ ತೂಕ ಕೇವಲ ಸೊನ್ನೆ, ಇಲ್ಲಿ ನೀವೆಲ್ಲ